



ੴ

ಕಹಿ ಹಾಕಿ ತೈಯಾಗುವವರೆಗೂ ಅವನಿಗೆ ಉಗುಳಿನ ಅಭಿಷೇಕ ಮಾಡಬೇಕು. ಅವನು ತುಳಿಯತ್ತಿದ್ದ ಸೈಕಲ್‌ನ ಗಾಳಿಯನ್ನು ತೇಗೆದು ಅಲ್ಲವಾದ ಹನುಮನು ಗುಂಡಿಗೆ ವಸೇಯಬೇಕು. ರೊಚ್ಚಿಗೆದ್ದ ಅವಳ ಮನಸ್ಸು ಆದ ಆಫಾತಕ್ಕೆ ಮುಲಾಮನ್ನು ಹಳ್ಳಿಕೊಣಿತ್ತು. ಮೋಯಲ್ಲಿ ನೆನ್ನದ ಅವಳ ಬಟ್ಟಗಳ್ಲಿ ಒಡ್ಡೆಯಾಗಿ ಮೃಯನ್ನು ಅಂತಕೊಂಡಿದ್ದವು. ಜೀನಿಗೆ ಹಾಕಿಕೊಂಡಿದ್ದ ಪ್ರಸ್ತುಕದ ಚೀಲವನ್ನು ಎದುಗಿನಿಸಿಕೊಂಡವಳ್ಳಿ ಮನೆಯತ್ತ ಹೆಚ್ಚಿ ಹಾಕತೂಡಿದಳು. ಅವಳ ಮುಗ್ಗ ಮನಸು ಘಾಸಿಗೊಂಡಿತ್ತು. ಅತ್ಯಪ್ರಮಾಣದ ಕಾಳಿದ ಕುರಿಹಸ್ತಪೂಣಿಯ ಅವಳ ಎದರೆ ಬರಿ ಎಳೆದಿತ್ತು. ಮನಗೆ ಬಂದು ತನ್ನ ಕೋಳಿಯನ್ನು ಸೇರಿ ಮೌನವಾಗಿ ಆಕೆ ಮೊಳ್ಳಿಸುತ್ತಿದ್ದರೆ, ಮಗಳು ಸಿದ್ದಿನಲ್ಲಿ ತಲ್ಲಿನಗ್ಗೆಂದಿದ್ದೂ ಶೇಂಬ ಬ್ರಹ್ಮಯಲ್ಲಿ ಅವಳ ಅವ್ಯಾಲ ಮಾತನಾಡಿಸುವ ಗೌಡಪೇಗೆ ಹೋಗಲಿಲ್ಲ.

రాత్రి హసిఁ ఇల్ల ఎంద అవలు కాసిగొయల్ని బిద్దుకొండ
 మేలులూ వణియున్న దిట్టిసుక్కిద్దఱు. మరేటేనీదరూ మరీయలు బిద్ద ద
 ఆ ఫుట్టెనే మత్తె బందు అవళున్న అవరికోఖ్యుక్కిదే. కులితరూ నింతరూ
 సంటి నాడే ఫణనే మరీయులాగుక్కిల్ల, తిలియాద మనసు రాడిగట్టేడ.
 మనసు హోత్త భారవన్న హేగే ఇశువుదు? యార హక్కిర
 హేఇకేల్చుబేచు? మనసుల్లి హేఇదరే 'శాలే ఓచిద్దు సాకు. మనసుల్లి
 నన్న జీలే నేరవాగు' ఎందు అమ్మ హేఇ బిట్టరే? అప్పున హక్కిర
 హేఇదరే? లీ? ఆప్పున హక్కిర హేఇవంతక విషయివే ఇదు?
 నేనికిఁచోళ్లుపుద్దకే అశ్శ తలిసుపంతక విషయివన్న అప్ప, అణ్ణినిగే
 హేఇలాదితే? గిరిజాశ హక్కిలో? అవళంతూ ఇద్దైఁ ఒందు కథయన్న
 హేఇదు తరాతియవరిల్ల ప్రశ్నక్కి సినిమావన్న తోరిపిచుత్తాలే.
 యార హక్కిరపూ హేఇవుదు బేడ. ఆదరే నాళియు ఆ రాక్షస మత్తె
 బందరే? బయిదింద అవళ వదేయ బిడిత జాస్తియాగాలోడిగితు. బార్డ
 బారిగూ మగ్గలు బదలిసుక్కిద్ద అవలు కట్టోనింద దింబన్న
 ఒడ్డు యాగిసుక్కిలే ఇద్దఱు. ఈ క్షులు కంగాదిరలి. బేళగొంబుదు ఆగదే
 ఇరలు ఎందు అవళ అంతయ్య హేఇక్కితు.

ಪ್ರಾರಂಭದ ಕ್ಳಾಸಿನಲ್ಲಿಯೇ ವಿಚಾನದ ಟೀಕೆರ್ ಸರ್ಸೈಪ್ರೆಗಳ ಬಗ್ಗೆ ಪಾಠ ಮಾಡಲಾರಂಭಿಸಿದ್ದರು. ರಾತ್ರಿ ಕಂಡ ಸ್ವಾಸ್ಥ ಧ್ವನಿ ನೇರ ಕಣ್ಣೆ ದುರು ಬಂದು ಅವ ಮೈ ಬೆವರಲಾರಂಭಿಸಿತು. ಬೆಂಚಿನಲ್ಲಿ ಕುಲ್ತಾಕೊಳ್ಳುವುದು ಅಸಹನೀಯವನ್ನಿಸುತ್ತಿತ್ತು. ಪಾರದಲ್ಲಿ ಗಮನ ನಿಡತದ ಅವಶ್ಯ ಮೆಣ್ಣೆ ಕಣ್ಣೆಗೆ ಬಿದ್ದು ಜಾಷ್ಟ್‌ವಿ ಎಂದು ಕರೆದಾಗ ಆಕೆಯ ಶಕ್ತಿಯೆಲ್ಲ ಉದ್ದಗಿ ಹೋಗಿ ಬವಳಿ ಬಂದಂತಾಗಿತ್ತು. ಕೆಳಗಿದ್ದ ಬಂದ ಮೆಣ್ಣೆ ಕ್ಷೇತ್ರದಲ್ಲಿ ಬಳಪವನ್ನು ಕೊಟ್ಟು ಒಂದು ಸರ್ವದ ಚಿಕ್ಕವನ್ನು ಬರೆಯಮ್ಮೆ ಎಂದು ತಮ್ಮ ಕೊಂಡಿದ್ದ ಶಿರಿಕೆಯಿಂದಿದ್ದರು. ಕರಿ ಹಳಗೆಯು ತನ್ನ ಕೋಣೆಯನ್ನು ನೆನಸಿಸಿತ್ತು. ಅದೇ ಗಾಢಾಂಧಕಾರ. ಅದೇ ನೀರವತೆ. ಬಳಪ ಹಿಡಿದ್ದ ಆಕೆಯ ಬೆರಳುಗಳು ಸ್ವಾಸ್ಥ ದಲ್ಲಿ ಕಂಡಿದ್ದ ಸರ್ವವನ್ನು ಬಿಡಿಸಹಕ್ತಿದ್ದವು. ತನ್ನ ಎದೆಯ ಮೇಲ ಕುಲ್ತಾಕೊಂಡ ಹೊಸೆ ಸಹಸ್ರಪದಿಯ ರಾಖವನ್ನು ಪಡೆದ ರೋಮಯುಕ್ತ ಕಾಲುಗಳುಳ್ಳ ಸರ್ವವೊಂದು ಕಿರಿಹಲಗೆಯ ಮೇಲೆ ಒಡಮೂಡಲೊಡಗಿತ್ತು. ತರಗತಿಯಲ್ಲಿನ ಮಕ್ಕಳೆಲ್ಲ ಹೋ... ಎಂದು ನಗುತ್ತ ಅರಚಕೊಡಗಿದಾಗ ಮೆಣ್ಣೆ ತಾಯೈಯನ್ನು ಕ್ಷೇತ್ರದೊಂಡು ಕ್ಷೇತ್ರದಲ್ಲಿದ್ದ ಕೊಲ್ಲಿನಿಂದ ಮೇಜಿನ ಅಂಚಿಗೆ ಜೋರಾಗಿ ಬಾರಿಸಿದ್ದರು. ಬಂದಿದ್ದ ಮೆಟ್ಟಿ ಬಿದ್ದ ಅವಲು ವಾಸ್ತವೆ ಬಂದಿದ್ದಳು. ತರಗತಿಯೇ ತನ್ತು ಕೆ ತೋರಿಸಿ ಬಿದ್ದ

ಕೆವನ್

ಹುಡುಗ ಹಾಲೆಯಲ್ಲಿ
ಎನ್ನೋ ಗೀಚಮತ್ತಿದ್ದಾನೆ
ಕವನ ಬರೆಯುತ್ತಿರಬಹುದು
ಪ್ರೀತಿ ಹುಟ್ಟಿರಬಹುದು
ಇಲ್ಲಾ ಹುಡುಗಿ
ಕೈಕೊಟ್ಟಿರಬಹುದು..!

★ ಆರ್.ಸುನೀಲ್ ತರೀಕೆರ್



ಬಿದ್ದ ನಗುಶ್ಯಿದೆ. ಅಚ್ಚೆತನು ಕೇಕೆ ಹಾಕಿ ನಗುಶ್ಯಿದ್ದಾನೆ. ಅವರೂನವನ್ನು ತಡೆಯಲಾರದೇ ದದದದನೆ ಕೆಳಗಿಳಿದು ಬಂದು ಮುದ್ದೆಯಾಗಿ ತನ್ನ ಜಾಗದಲ್ಲಿ ಕುಳಿತಣು.

‘పనమ్మ జాశ్వి, సపక్కే కాలుగాలుపుదన్న నోడిచ్చియు? సపక్కు సహస్రపదిగు ఇరువ వ్యత్యాస్వా గొత్తి ల్చిబే?’ ఎందు మేఘు అభ్యరిషిదాగ అవమానదినిద కుగ్గి హోదళు. కణ్ణీనిద ధారాకారపాపి నీరు హనియత్కొడిగిత.

గిరిజాల సినిమా కథల్యే సరకెల్ల ఖాలియాదాగ యారాదేలో బాయింద కేళాడ దెవ్వద అనుబువగళన్నో, ఇల్లవే తన్న అక్ష పశ్చద మనేగళ గుట్టిన విపయవన్నో హేళ్లుక్కిద్దలు. ఇందు సి.టి.మాస్టర్ ఆవర బగ్గె గిరిజా హేళాడ గుట్టను కేళ హేసిగే ఎప్పిసితు. తడవా బందు ప్రాధనేయింద తప్పిసిచోల్చుక్కిద్ద విద్యాధి విద్యాధి-నియరన్లు ఒందు బదియల్లి నల్లినీ సి.టి.మాస్టర్ లీక్కియన్న నీఎడ్చిద్దరు. హుడుగర అండిగే చేత్తు దింద జోరాగి రుచషిసిదే. హుడుగియరిగే నోవాగబారదేంబ ఇరాదేయిందలే ఏనో తమ్మ క్షేగళింద విద్యాధి-నియర ప్పుష్టవన్న తమ్మ క్షేగళింద సపరిదంత మాడి మేత్తగే హోచేయుక్కిద్దరు. సి.టి.మెష్టు ఈ భేదభావద హింద అడగిద్ద ఉడ్డైలవను గిరిజా కేళించా హిందిన దిన తనొడ కేళ్ల అనుప నెనిఁగి బందిత్తు. తానూ కూడ ఎమ్మో బారి శాలగే తడవాచి బందు ఆ శీక్షియన్న అనుబువిసిద్దేనే. జలజల తలేగే హోళిదద్ద ననగేకే హోళియల్లి? ఓఁ... ఎంధ అసక్క. శాలియల్లి ప్రతి దిన హేళిసువ 'గురుబుక్క గురుపుష్టు గురుదేశ్వో మహేశ్వర: గురు సాక్షాత్ పరబ్రహ్మ తస్మై శ్రీ గురువేనమః' ఎన్నవుదెల్ల సుళ్లు ఎనిసతోడితు. ఆదరే ఇత్తిలేగే హోసదాగి శిక్షకరాగి బందిరువ గజేల్లి మేమ్ము హాగిల్లవ్వు? అవరు పాఠ మాడువాగ హుడుగియర్త నేడేడువుడూ ఇల్ల. హుడుగరు అవరన్న ఎమ్మోంద గోళు హోయ్య కోళ్లుత్తారే. ఎల్ల గండసరూ కెట్టవరాగిరువద్దిల్లవేనో తన్న అప్ప, అణ్ణ ఒళ్లేయవరు. ఆగాగ మనేగే బరువ గురు మామ..., గురు మామ ఒళ్లేయవరే? ఇల్ల ఇల్ల ఆత తన్నను నోడువ నోటి సరి ఇల్ల ఎనిసుత్తుదే. తన్న జోతే మాతనాదువాగ ఆతన కణ్ణుగళు తన్న దేహద మేలే హరియబారదల్లేడ హరిదాడుత్తావే.

அங்கு தான் ரூமின்லீ பூசையென்று புதலீசுவாக சாளிலனு தழி, ஜிளுகி நோடி ‘இ ஜானு வினா? குமிமஸமு கோடுதாக லிலூ. வின் அண்ணனு மாத்தாடுமினுவா அங்க டாந். ஜிலூ வினிடிரேயா?’ எங்கு கெல்லு கின்ஜதூ ஹெர்டு ஹோடிரூ. அங்கு அவன்டி நிஜவாத தப்பிததூ ஭ாவவிதூ? ஜிலூ பி.டி. மாஸ்ரோ தரக்கட வாங்டி அடிக்கதூ? அங்கு தனக்கீழொடு அவ்வான்வாரிது. ஹெச்சு கடிமே ஒங்கு திங்க தனக்கு ரூமு மாபுன கெல்லு தப்பிச் சிறைடுக்கிட்டே. ஆக முன்கே ஒங்காக சிறுவவழற்தெ நட்சிஸ்து ரூமின்லீயே குலித்திருக்கிட்டே. அப்புன மார்த் சங்கங்கியாட சுத அமுநனு அழிக், அழிக் எங்கு கரீயுதூ அப்புனில்லாத வேலையில்லீயே ஜாகூ முனேயில்லீ கான சிஸ்திரூ. கூரு மாபு முன்கே ஒங்காக அமுந இருசுமூரியுள் கேள்வுக்கிட்டால். தனுபூக்கீ தானே கோன கோன எங்குகோல்லுக்கிட்டால். தன்னுடீமே நன்னு அடுக்கீ முனேயிலீயே கூரிக்கோங்கு, சு நங்கபு நேரவாக்கீமுத தனு கீ தாகுவபு அங்கரத்தில்லை உப்பு, ஶார, சுக்கரீக்கனு நனு கீயீங்கீலீ தீக்குக்கிட்டால். ஆக ஹேருவத்வரீகூ நன்னு ஹோர்க் கூக்காவடலூ பிடித்திருல்லு. அமுநூ அவ்வினா முபுகரக்கோலகாகிட்டே? ஜிலூ அமுந ஜோது தப்புகி நாடுமுகோல்லு கவுபிஸ்தானா? ஜவ்வு நன்கீக் கூத்துவாரில்லை? கிரிஜாகே மாது ஹேர் அத்வாங்குத் வே எங்கு கூத்துக்கீர்க்கு அவ்வகு வேஷ்டுக்குமூருக்குப்புக்கு.

ಮನೆಗೆ ಹತ್ತಿರದಲ್ಲಿಯೇ ಇದ್ದ ಕುಸುಮಾ ತನಗಿಂತ ಎರಡು ವರ್ಷ ಹಿರಿಯಳು. ಆಕೆ ತನ್ನೊಡನೆ ಎಲ್ಲವನ್ನೂ ಹಂಚಿಕೊಳ್ಳಿದಳು. ಅವಳೂ